

# ವರ್ಣ ಲವೇನ್ಸ್

## ಕಂಪ್ರೋಟರ್ ಲೋಕದ ಮಿನುಗುತಾರೆ

ಮೊಟ್ಟಮೊದಲ ಕಂಪ್ರೋಟರ್ ಪ್ರೋಗ್ರಾಂ ರೂಪಿಸಿದ ಹಿರಿಮೆ ಎಡಾ ಲವ್ಲೇಸ್ ಅವರದು. ಸುಮಾರು ಎರಡು ಶತಮಾನಗಳ ಹಿಂದೆಯೇ ಕಂಪ್ರೋಟರ್ ತಂತ್ರಜ್ಞಾನಕ್ಕೆ ಅಡಿಪಾಯ ಹಾಕಿದ ಎಡಾ, ಜಗತ್ತು ಕಂಡ ಅಧ್ಯತ ಗಣಿತಪ್ರತಿಭೆ. ಕಳೆದ ದಿ. 10ಕ್ಕೆ ಆಕೆ ಜನಿಸಿ 208 ವರ್ಷಗಳಾದವು. ಎರಡು ಶತಮಾನಗಳ ನಂತರವೂ ಆಕೆಯನ್ನು ವಿಶ್ವ ನೆನಪಿಸಿಕೊಳ್ಳುತ್ತಿದೆ.

### ■ ಸರೋಜಾ ಪ್ರಕಾಶ

**ಅ**ದಿಮಾನವ ಬೆರಜು, ಕಡ್ಡಿ-ಕೋಲು, ಮೂಲಗಳನ್ನು ಬಳಸಿ ಲೇಕ್ಕ ಹಾಕುತ್ತಿದ್ದ. ಮರದ ಚೌಕಟ್ಟಿನಲ್ಲಿ ತಂತ್ರಿಗಳಿಗೆ ಪ್ರೋವೆಸ್ಟ್ ಮಂಗಳ ಅಡ್ಡದ್ದು ಸಾಲಿರವ ಅಭಾಕಸ್ ಪೂರಾತನ ಕಾಡು ಕೆಂಬುವ ಲೇಕ್ಕದ ಯಂತ್ರವಾಗಿತ್ತು.

ತಂತ್ರಜ್ಞನದ ಬಾಗಿಲು ತರೆಯುತ್ತಿದ್ದುತ್ತೆ ಕೂಲುಲೇಪ್ರೋಗಳು ಬಂದವು. ಸೂಚನೆಗಳನ್ನು ನೆನಿನಲ್ಲಿಟ್ಟಿಕೊಳ್ಳುವ ಮುಹೂರಿ ಕಾಡ್ರಾಗಳು ಅವಶರಿಸಿದವು. ನಾಗಾಲೋಟದಲ್ಲಿನ ಇಪ್ಪತ್ತನೇ ಶತಮಾನದಲ್ಲಿ, ಹತ್ತಾರು ಕೆಲಸಗಳನ್ನು ಲೀಲಾಜಾಲವಾಗಿ ಮಾಡಿ ಮುಗಿಸಬಲ್ಲ ಕಂಪ್ರೋಟರ್ಗಳು ಕಾಲಿಟ್ಟವು. ಅರಂಭದಲ್ಲಿ ದೊಡ್ಡದೊಡ್ಡ ಯಂತ್ರಗಳಾಗಿದ್ದ ಕಂಪ್ರೋಟರ್, ಕಾಲಕ್ರಮೇಣ ಜನರ ಅಂಗ್ಯೆಯಲ್ಲಿ ನಲ್ಲಿದಾಡತೆಡಿದೆ.

‘ಕಂಪ್ರೋಟರ್’ ಎಂಬ ಪರಿಕಲ್ಪನೆ ಸಾಕಾರಗೊಂಡಿದ್ದರ ಇತಿಹಾಸ ಇಣಿಕೆ ನೋಡಿದರೆ, ‘ಎಡಾ ಲವ್ಲೇಸ್’ ಎಂಬ ಹೆಸರು ಅಚ್ಚಿತ್ತಿರುವದು ಗೋಚರಿಸುತ್ತದೆ. ಶತಮಾನಗಳ ಹಿಂದೆಯೇ, ಪುನರಾವರ್ತಿತ ಲೇಕ್ಕಗಳನ್ನು ಯಂತ್ರಗಳಿಗೆ ವಹಿಸುವ ಮೂಲಕ ಕಂಪ್ರೋಟರ್ ಅನ್ನ ಜಗತ್ತಿಗೆ ಪರಿಸಿದ್ದಿರುವ ಮೇರ್ಫಿಲ್ಸ್‌ಲ್ರಿ ಒಬ್ಬಳು ಎಡಾ ಲವ್ಲೇಸ್. ಗಣಕರಂತಹಕ್ಕೆ ಬೇಕಾದ ಕ್ರಮವಿಧಿ

ಅಥವಾ ಪ್ರೋಗ್ರಾಮಿಂಗ್ ರೂಪಿಸಿದ ಹೆಗ್ಗಿಕೆ ಕೆಕೆಯಿದ್ದು.

ಎಡಾ ಮೊದಲ ಹೆಸರು ಅಗಸ್ಟ್ ಎಡಾ ಬ್ರೇರ್ನಾ. ಮದುವೆ ನಂತರ ಎಡಾ ಲವ್ಲೇಸ್ ಎಂದು ಹೆಸರು ಬದಲಾಯಿತು. ಇಂಗ್ಲೆಂಡ್‌ನ ಪ್ರಸಿದ್ಧ ಕವಿ ಲಾಡ್‌ಬ್ರೇರ್ನಾ ಹಾಗೂ ಗೆರೆಟ್‌ಬ್ರೇನ್ ಅನ್ನ ಇಸಬೆಲ್ಲಾ ಅವರ ಪ್ರತಿ ಈ ಎಡಾ (ಜನನ: ದಿ. 10, 1815). ಗಂಡು ಮಗು ಹುಟ್ಟಿತ್ತದೆಂದು ನಿರ್ಣಿಸಿದ್ದ ಬ್ರೇರ್ನಾ, ಎಡಾ ಹುಟ್ಟಿದ ಬಂದೇ ತಿಂಗಳಿಗೆ ಹೇಳಿದೆ ಕೇಳಿದೆ ಹೆಂಡಿಯಿಂದ ಬೇರೆಯಾಗಿ ದಾರ ಹೋದ. ಅನ್ನ ಮಗಳನ್ನು ಕರೆದುಕೊಂಡ ತಾಯಿ ಮನೆಗೆ ಮರೊದಳು. ಮಗುವಾಗಿದ್ದಾಗ ಎಡಾ ಪದೇಪದೇ ಅನಾರೋಗ್ಯಕ್ಕೆಡಾಗುತ್ತಿದ್ದಳು.

ಮಗುವಿಗೆ ಹೆಚ್ಚು ತ್ವಿತಿ ಮತ್ತು ಆಫ್‌ಕೆ ತೊಲಿಸಿದ್ದ ಅಷ್ಟಿ. ಅನ್ನಾಳಿದ್ದು ಸಿದ್ದವತ್ತ ಮನೆನೆನ ಮದುವೆ ಮುರಿದು ಬಿಧ್ಯು ಭೂಮನಿರಸನಕ್ಕೊಳಗಾದ ಅನ್ನ ಮಗ್ಗಳ ಇಕ್ಕಣಿದ ಸುರಿತು ಹೆಚ್ಚು ಆಫ್‌ಕೆ ತೊರತೊಡಗಿದಳು. ಗೆರೆತ ಮತ್ತು ತರ್ಕವಿಜ್ಞಾನಕ್ಕೆ ಹೆಚ್ಚು ಬಹು ಕೊಟ್ಟು ಮಗಳಿಗೆ ಪಾರ ಮಾಡುವರತೆ ಮನೆ ಶಿಕ್ಕಿಕಂಗೆ (ಮ್ಯಾಟ್‌ಸ್‌ರ್) ತಾಕೆತು ಮಾಡಿದ್ದಳು.

ಗಳಿತದ ಶಿಕ್ಕಿಕಂಗಾದ ಮೇರಿ ಸೊಮರ್‌ಲಾ (ಈಕೆ ಕೂಡ ಅಸಾಧಾರಣ ಪ್ರತಿಭಾವಂತೆ. ಗೆರೆತ

ಮತ್ತು ಬಿಗೋಳಿವಿಜ್ಞಾನ ಓದಿದವಳು) ಎಡಾಗೆ ಆಪ್ತ ಸ್ಯೇಹಿತೆಯಾದಳು. ಅವಳೊಡನೆ ಗೆರೆತದ ಕವ್ವಕರ ಲೇಕ್ಕಗಳನ್ನು ಚರ್ಚಿಸುವುದು ಎಡಾಳ ಬಹು ಇಷ್ಟದ ಹವಾಸೆವಾಗಿಬಿಟ್ಟಿತು.

17ನೇ ವಯಸ್ಸಿಗೆ ಎಡಾಗೆ ಮೇರಿ ಸೊಮರ್‌ಲಾನಿಂದಾಗಿ ಕೆಂಪ್‌ಬ್ರೋನಲ್ಲಿ ಪ್ರೋಫೆಸರ್ ಆಗಿದ್ದ ಚಾಲ್‌ರ್‌ ಬ್ಯಾಬೆಂಜ್‌ನ ಪರಿಜಯವಾಯಿತು. ಎಡಾ ಮತ್ತು ಅವಳಮ್ಮೆ ಇಬ್ಬರಲ್ಲೂ ಗೆರೆತದೆಂದ್ರು ಅಪರಿಮಿತ ಆಸ್ತಿ ಕಂಡ ಬ್ಯಾಬೆಂಜ್, ತಾನು ತಯಾರಿಸಿದ ‘ಡಿಫರೆನ್ಸ್ ಎಂಜಿನ್’ ನೋಡಲು ಇಬ್ಬರನ್ನು ಆಖಾನಿಸಿದ್ದ. ಉದ್ದುದ್ದದ ಲೇಕ್ಕಗಳನ್ನು ಸುಲಭಗೊಳಿಸುವ ಪ್ರಟ್ಟಿ ಯಂತ್ರದ ಅಷ್ಟದ್ದು. ಆದೆ ಅದರಲ್ಲಿ ಬೇರೆ ತರ್ವಾಗಳೇ ನುಸುಳಿದವು. ಎಡಾಗೆ ಅಂಥ ಯಂತ್ರದ ಕಲ್ಪನೆ ಬೆರಿಗು ಮೂಡಿಬಿಟ್ಟು. ಆಕೆ ಆ ತರ್ವಾಗಳನ್ನು ಪತ್ತೆ ಹಚ್ಚಿ ಪಟ್ಟಿ ಮಾಡಿ ತೊರಿಸಿದಳು.

ಹತ್ತೇಂಬತ್ತನೇ ಶತಮಾನದ ಅರಂಭದ ಆ ಕಾಲದಲ್ಲಿ ಮಾನವ ಶ್ರಮವನ್ನು ಕಡಿಮೆಗೊಳಿಸುವ ಯಂತ್ರಗಳು ಅಲ್ಲಲ್ಲಿ ಅವಿಷ್ಣಾರಗೊಳ್ಳುತ್ತಿದ್ದವು. ಎಡಾ ಮತ್ತು ವರ್ಷ ತಾಯಿ ಅಂಥ ಯಂತ್ರಗಳು ಕೆಲಸ ಮಾಡುವ ಬಗೆಯನ್ನು ತಿಳಿದುಕೊಳ್ಳಲು ಅವಗಾದ್ದ ಸ್ಫಳಗಳು ಭೇಟಿ ನೆಡುತ್ತಿದ್ದರು.

ಮಹಿಳೆಯರಿಗೆ ಶಿಕ್ಕಣಿದ ಅವಕಾಶವೇ

